



**October 3, 2019**

The Manager – Listing  
BSE Limited  
(BSE: 507685)

The Manager – Listing  
National Stock Exchange of India Limited.  
(NSE: WIPRO)

Dear Sir/Madam,

**Sub: Newspaper Advertisement- Regulation 47 of SEBI (Listing Obligations and Disclosure Requirements) Regulations, 2015**

Pursuant to Regulation 47 of the SEBI (Listing Obligations and Disclosure Requirements) Regulations, 2015, we are enclosing a copy of newspaper advertisement published in the Newspaper of Business Standard and Kannada Prabha. The same has been made available on the Company's Website [www.wipro.com](http://www.wipro.com).

Thanking You,

**For WIPRO LIMITED**

  
**M Sanaula Khan**  
Company Secretary

Registered Office:

**Wipro Limited**  
Doddakannelli  
Sarjapur Road  
Bengaluru 560 035  
India

T : +91 (80) 2844 0011  
F : +91 (80) 2844 0054  
E : info@wipro.com  
W : wipro.com  
C : L32102KA1945PLC020800



# September, UPI buds the trend to register highest-ever volume


**YUVAJ HAIK**  
Bengaluru, 1 October

After a few months of tepid volume, the government-owned Unified Payments Interface (UPI) is back on the growth trajectory.

Both volumes, as well as the total value of transactions made over the digital payments interface, have grown over the last three months, recording the highest-ever numbers last month.

In September, UPI recorded 955.02 million transactions worth ₹1.61 trillion. This is 4 per cent higher in terms of volume and 4.5 per cent more in terms of value over August. When the corresponding numbers stood at 918.35 million and ₹1.54 trillion, respectively. The UPI platform came into being in August 2016.

Data from National Payments Council of India (NPCI), which manages UPI, shows that the numbers are steadily rising since June. This comes as a positive sign as the volumes had declined month-on-month between March and May.



The latest numbers may be seen as an indicator that consumer economic activity is steady despite an overall slowdown in the economy. India's GDP growth rate has fallen below 6 per cent. While consumer spending has dropped in the automobile sector, the telecommunication industry's debt is ballooning and Indian banks are battling against bad loans.

However, the trend may also mean that more and more transactions are happening digitally, instead of cash transactions, which do not conclusively point to the fact that consumption is rising.

In digital payments, a host of players are expanding the ecosystem and acceptance of mobile payments. Players like PhonePe, Google Pay, Paytm, and half a dozen others are offering incentives and cash backs to consumers for paying through their apps.

Banks have also come forward to launch UPI over their own banking applications. Also, under the UPI 2.0 framework, people can now subscribe to initial public offerings (IPOs) through UPI, a feature that is now being rolled out selectively and was used in the recent IPO of Affle. A major push behind dig-

ital payments is by the government itself. In the 2019 Union Budget, the Centre announced that certain businesses will not have to pay a digital payments charge called MDR (merchant discount rate) if they accept payment over digital means, including the UPI. This had led to a host of retailers and supermarket chains to market the UPI and card payments at their cash counters.

According to reports, the government is also planning to incentivise the use of QR codes (used for UPI payments) by offering merchants tax incentives.

## Only 7% taxpayers will be required to submit monthly GST returns

**DILASHA SETH**  
New Delhi, 1 October

About 93 per cent of the goods and services taxpayers will be relieved of monthly return filing once the new simplified return system comes into effect from April 2020. The new return system will not only make compliance easier for businesses, but also plug leaks with respect to input tax credit claims.

Those with an annual

turnover of less than ₹5 crore will have the option of filing quarterly returns, but will need to pay taxes on a monthly basis. Those with an annual turnover of over ₹5 crore will need to file monthly returns.

About 70 per cent of taxpayers will get covered under quarterly return filing, taking the pressure off them. With 22 per cent having nil turnover, it leaves just 7 per cent taxpayers to file monthly returns, said

Prakash Kumar, chief executive officer, Goods and Services Tax Network (GSTN), the technology backbone of India's indirect tax regime.

The new return system requiring fewer details was earlier expected to be introduced from October, but the GST Council in its last meeting held in Goa decided to postpone it to April 1, 2020, to give time to taxpayers to adapt to the new system.

## WTO cuts global trade growth forecast to 1.2%

**PREST TRUST OF INDIA**  
New Delhi, 1 October

The World Trade Organisation (WTO), on Tuesday, cut global trade growth forecasts for 2019 to 1.2 per cent, from the earlier 2.6 per cent, mainly due to trade tensions and sluggish global economy.

This growth projection will not augur well for India, as it is struggling to increase its exports.

"Escalating trade tensions and a slowing global economy have led WTO economists to sharply downgrade their forecasts for trade growth in 2019 and 2020," the organisation said in a statement.

World merchandise trade volumes are now expected to rise in 2019 by 1.2 per cent to 2019, substantially slower than the 2.6 per cent growth forecast made in April, it said.

It added that the global trade growth is projected to grow at 2.7 per cent in 2020, down from the previous projection of 3 per cent.

"Forecast risks are heavily weighted to the downside and dominated by trade policy. Further rounds of tariffs and retaliation could produce a destructive cycle of re-retaliation," the WTO said.

WTO Director-General Roberto Azevedo said the darkening outlook for trade is discouraging but not unexpected.

"Job creation may also be hampered as firms employ fewer workers to produce goods and services for export," he said, adding "resolving trade disagreements would allow WTO members to avoid such costs".

India's exports dropped by 6.05 per cent to \$26.13 billion in August mainly on account of significant dip in shipments of key sectors. Imports too declined by 13.45 per cent to \$39.58 billion, narrowing trade deficit to \$13.45 billion in August, according to the commerce ministry data.

**FANCY FITTINGS LTD**  
CIN: U74999MH1999P0017333  
Registered Office: 299/145, 2<sup>nd</sup> Floor, Minerva Industrial Estate, Sewri Bunder Road, Sewn East, Mumbai-400015. Website: www.fancyfittings.com  
Email: info@fancyfittings.com / Phone: (022) 24103012/3435 / Fax: (022) 24103388

**NOTICE**  
Transfer of Equity Shares of the Company to Investor Education and Protection Fund Suspense Account (IEPF)

Notice is hereby given that pursuant to the provisions of Section 124(E) of the Companies Act, 2013 ("the Act") and Investor Education and Protection Fund Authority (Accounting, Audit, Transfer and Refund) Rules, 2016, as notified and amended from time to time (collectively referred to as the "IEPF Rules"), the Company is required to transfer all such shares in respect of which dividend has not been paid or claimed by the shareholders for 12 (twelve) consecutive years or more to the Investor Education and Protection Fund ("IEPF Suspense Account" ("IEPF")) set up by the Central Government.

Accordingly, the Company has sent individual notices to all concerned shareholders, whose shares are liable to be transferred to IEPF, at their address registered with the Company or Registrar and Share Transfer Agent (RTA). The Company has also uploaded on its website www.fancyfittings.com full details of such shareholders and their shares which are liable for transfer to IEPF.

The concerned shareholders are requested to claim unpaid / unclaimed dividend on or before 24th December, 2019, failing which their shares shall be transferred to IEPF as per the procedure prescribed in the IEPF Rules.

The concerned shareholders may note that once the shares are transferred to IEPF, such shares including dividends and other benefits accrued thereon after the date of transfer can be claimed from IEPF Authority by filing Form IEPF-5 available on IEPF website at www.iepf.gov.in, as prescribed under the said Rules and no claim shall be against the Company.

To claim above unpaid dividend or in case you need any information/clarification, please contact:

(i) Company's RTA M/s Link Intime India Pvt. Ltd., C-101, 247 Park, L B S Marg, Vikhroli (West), Mumbai-400083. Tel: No. 022-4916270. E-mail: mlh@linkintime.com  
(ii) M/s. Bhagyashree Bhutaka, Company Secretary, Fancy Fittings Limited, 145/259 Minerva Ind Estate, Sewri Bunder Road, Sewri East, Mumbai-400015. Tel: No. 022-24103001. E-mail: bhagyashree.bhutaka@fancyfittings.com

**Fancy Fittings Ltd**  
Sd/-  
Jantay N Parvati  
Managing Director  
DIN: 00995465  
Place: Mumbai  
Date: 01/10/2019

**WIPRO LIMITED**  
Registered Office: Doddakannelli, Sarjapur Road, Bengaluru - 560 035.  
Tel: +91-80-2844 0011  
Fax: +91-80-2844 0054  
CIN: L3120KA1945PLC028060  
Email: corp-secretariat@wipro.com  
Website: www.wipro.com

**NOTICE**  
Pursuant to Regulation 29(1) of the SEBI (Listing Obligations and Disclosures Requirements) Regulations, 2015, this is to inform that the meeting of the Board of Directors will be held over October 14-15, 2019 to consider and approve, inter alia:

a) the condensed audited standalone and consolidated financial results of the Company under IndAS for the quarter and half year ended September 30, 2019,

b) the condensed audited consolidated financial results of the Company under IFRS for the quarter and half year ended September 30, 2019.

The financial results would be finally approved by the Board of Directors on the evening of October 15, 2019. We further inform that the trading window for dealing in the securities of the Company has been closed from September 16, 2019 till the closing hours of October 17, 2019.

By Order of the Board:  
For: **WIPRO LIMITED**  
M Sanaulika Khatri  
Company Secretary

Date: October 1, 2019  
Place: Bengaluru

**PHILLIPS CARBON BLACK LIMITED**  
CIN: L23109WB1900PLC024652  
Regd. Office: 31, Netaji Subhas Road, Kokata - 700 901  
Tel: +91 36025 1461 - 64; Fax: +91 3248 9140223 8661  
Corporate Office: RPSG House, 24, Judges Court Road, 4th Floor, 219 Inter Area to consider and approve the Unaudited Financial Results of the Company for the quarter and six months ended on 30th September, 2019.  
The said Notice may be accessed on the Company's website at the link: <http://www.pcbll.com> and may also be accessed on the website of the Stock Exchanges at the links: <http://www.nseindia.com>; <http://www.bseindia.com> and <http://www.hisx-india.com>.  
For Phillips Carbon Black Limited  
Kausik Mubherjee  
Company Secretary

**PHILLIPS CARBON BLACK LIMITED**  
CIN: L23109WB1900PLC024652  
Regd. Office: 31, Netaji Subhas Road, Kokata - 700 901  
Tel: +91 36025 1461 - 64; Fax: +91 3248 9140223 8661  
Corporate Office: RPSG House, 24, Judges Court Road, 4th Floor, 219 Inter Area to consider and approve the Unaudited Financial Results of the Company for the quarter and six months ended on 30th September, 2019.  
The said Notice may be accessed on the Company's website at the link: <http://www.pcbll.com> and may also be accessed on the website of the Stock Exchanges at the links: <http://www.nseindia.com>; <http://www.bseindia.com> and <http://www.hisx-india.com>.  
For Phillips Carbon Black Limited  
Kausik Mubherjee  
Company Secretary

**NISHITA STEELS PRIVATE LIMITED**  
JACQUELINE APTS FLAT NO. 6, FIRST FLOOR, K VILLA THAN, MAHARASHTRA.  
CIN: U72901MH2009PLC096932  
Form No. INC-26  
(Pursuant to Rule 30 of the Companies (Incorporation) Rules, 2014)

BEFORE THE REGIONAL DIRECTOR (REGISTRATION) WESTERN REGION, MUMBAI & IN THE MATTER OF SUB-SECTION (4) OF SECTION 13 OF THE COMPANIES ACT, 2013 AND CLAUSE (A) OF SUB-RULE 3 OF RULE 30 OF THE COMPANIES (INCORPORATION) RULES, 2014.

AND

In the matter of NISHITA STEELS PRIVATE LIMITED having its registered office at JACQUELINE APTS FLAT NO. 6, FIRST FLOOR, K VILLA THAN, MAHARASHTRA.

Notice is hereby given to the General Public that the company proposes to make application to the Central Government under section 13 of the Companies Act, 2013 seeking confirmation of incorporation of the Memorandum of Association of the Company in terms of the special resolution passed at the Extra Ordinary General Meeting held on 26th day of March 2019, and to the Registrar of Companies to change its Registered Office from "State of Maharashtra" to "National Capital Territory of Delhi".

Any person whose interest is likely to be affected by the proposed change of the Registered Office of the Company may deliver a written objection to the Registrar of Companies (www.mca.gov.in) by filing investor complaint form or cause to be delivered or sent by registered post or through a courier service by an affidavit stating the nature of his/her interest and grounds of objection to the Regional Director, Western Region at the address Everest 8<sup>th</sup> Floor, 100 Marine Drive Mumbai - 400002 within fourteen days of the date of publication of this notice with a copy to the applicant company at its registered office at the address mentioned below:

"Jacqueline Apts Flat No. 6, First Floor, K Villa Than, Mumbai, Maharashtra - 400091".

For and on behalf of the Promoter:  
Sd/-  
SUNIL BANSAL  
Director  
DIN: 00468793

**PHILLIPS CARBON BLACK LIMITED**  
CIN: L23109WB1900PLC024652  
Regd. Office: 31, Netaji Subhas Road, Kokata - 700 901  
Tel: +91 36025 1461 - 64; Fax: +91 3248 9140223 8661  
Corporate Office: RPSG House, 24, Judges Court Road, 4th Floor, 219 Inter Area to consider and approve the Unaudited Financial Results of the Company for the quarter and six months ended on 30th September, 2019.  
The said Notice may be accessed on the Company's website at the link: <http://www.pcbll.com> and may also be accessed on the website of the Stock Exchanges at the links: <http://www.nseindia.com>; <http://www.bseindia.com> and <http://www.hisx-india.com>.  
For Phillips Carbon Black Limited  
Kausik Mubherjee  
Company Secretary

**W.B.Govt. Tender**  
Abridged e-N.I. No.: **WBHS/SEC/MBC/NIT-03/e/19-20**  
1) Special report to Distributors: 3 of Mahananda Main Canal from ch. 00 to 10.14 km. Minor 2 of Dy 3 from ch. 00 to 1.6 km. Minor 3 of Dy 3 from 0.00 to 1.38 km. Minor 4 of Dy 3 from 0.00 to 1.71 km along with structures of Dy 3 of Mahananda Main Canal in Phansidewa, District Panchajanya.  
\*(Amount Pay to tender Rs. 1,14,92,612.00).  
Bid submission last date & time 04/11/2019 at 15:00 Hrs. For further details of N.I.T. please visit tendering direct website <http://wbenders.gov.in> and departmental website [www.wbid.gov.in](http://www.wbid.gov.in).  
Sd/-  
Superintending Engineer, Mahananda Barrage Circle  
tsmahabzrc@wbid.gov.in

**Agro Tech Foods Limited**  
CIN: L15142G1186PLC006957  
Registered Office: 31, Sarojini Devi Road, Secunderabad - 500003. Tel: 91-40-66650240. Fax: 91-40-27809947. Web: www.atefoods.com

**NOTICE**  
Pursuant to Regulation 29(1) read with Regulation 47(1)(a) of the SEBI (Listing Obligations and Disclosures Requirements) Regulations, 2015, Notice is hereby given that a Meeting of the Board of Directors will be held on Wednesday, the 23rd October, 2019, inter alia, to consider and approve the Unaudited Financial Results for the quarter and half year ended 30th September, 2019.

Further, in terms of the Company's "Code of Conduct for Insider Trading and Code of Practices and Procedures for Fair Disclosure of Unpublished Price Sensitive Information", adopted under SEBI (Prohibition of Insider Trading) Regulations, 2015 as amended, the trading window for dealing in the securities of the Company for Directors and Designated Employees (and all their Immediate Relatives) shall remain closed from 04 October 2019 till the second working day after the announcement of Unaudited Financial Results for the quarter and half year ended 30th September, 2019 (both days inclusive).

An analyst call on the results is also scheduled for Thursday, 24th October, 2019 between 2:00 pm and 3:00 pm. The Notice of this meeting is also available on the Company's website, [www.atefoods.com](http://www.atefoods.com) and also on the Stock Exchange's website, viz. [www.nseindia.com](http://www.nseindia.com) and [www.bseindia.com](http://www.bseindia.com).

By ORDER OF THE BOARD  
For Agro Tech Foods Limited  
Sd/-  
Jyoti Chawla  
Company Secretary

**PHILLIPS CARBON BLACK LIMITED**  
CIN: L23109WB1900PLC024652  
Regd. Office: 31, Netaji Subhas Road, Kokata - 700 901  
Tel: +91 36025 1461 - 64; Fax: +91 3248 9140223 8661  
Corporate Office: RPSG House, 24, Judges Court Road, 4th Floor, 219 Inter Area to consider and approve the Unaudited Financial Results of the Company for the quarter and six months ended on 30th September, 2019.  
The said Notice may be accessed on the Company's website at the link: <http://www.pcbll.com> and may also be accessed on the website of the Stock Exchanges at the links: <http://www.nseindia.com>; <http://www.bseindia.com> and <http://www.hisx-india.com>.  
For Phillips Carbon Black Limited  
Kausik Mubherjee  
Company Secretary

This is a public announcement for information purposes only and is not a Prospectus. It does not constitute an invitation or offer to acquire, purchase or subscribe to securities. Not for public circulation or distribution directly or indirectly to the public.

## PUBLIC ANNOUNCEMENT

**ROUTEMOBILE**  
communication simplified

**ROUTEMOBILE LIMITED**

Route Mobile Limited ("our Company" or "the Company" or "the Issuer") was incorporated as "RouteMobs Solutions Private Limited", a private limited company under the Companies Act, 1956 on May 14, 2004 at Mumbai, Maharashtra. Subsequently, upon conversion to a public limited company pursuant to a special resolution of the shareholders of our Company dated February 15, 2007 the name of our Company was changed to "RouteMobs Solutions Limited" and a fresh certificate of incorporation was issued by the Registrar of Companies, Mumbai on April 17, 2007. The name of our Company was subsequently changed to "Route Mobile Limited" pursuant to a special resolution of the shareholders of our Company dated March 8, 2016, and the Registrar of Companies, Mumbai on March 18, 2016. For further details, including details of change in registered office of our Company, see "History and Certain Corporate Matters" on page 142 of the draft red herring prospectus dated September 30, 2019 ("DRHP").

Registered and Corporate Office: 4th Dimension, 3<sup>rd</sup> Floor, Mind Space, Malad (West), Mumbai 400 064, Maharashtra, India. Contact Person: Ratnada Das, Company Secretary and Compliance Officer. Telephone: +91 22 6033 7076. Email: investors@route-mobile.com; Corporate Identity Number: U73902MH2004PL148323.

## OUR PROMOTERS: SANDIPKUMAR GUPTA AND RAJDIPIKUMAR GUPTA

INITIAL PUBLIC OFFERING OF UP TO [X] EQUITY SHARES OF FACE VALUE ₹1 EACH OF OUR COMPANY FOR CASH AT A PRICE OF ₹1 [X] PER EQUITY SHARE INCLUDING A PREMIUM OF ₹ [Y] [Z] PER EQUITY SHARE ("OFFER PRICE"), AGGREGATING UP TO ₹ 6,000.00 MILLION ("OFFER"). THE OFFER COMPRISES A FRESH ISSUE OF UP TO [Y] EQUITY SHARES AGGREGATING UP TO ₹ 2,400.00 MILLION ("FRESH ISSUE") AND AN OFFER FOR SALE OF UP TO [Z] EQUITY SHARES AGGREGATING UP TO ₹ 3,600.00 MILLION BY THE SELLING SHAREHOLDERS BEING THE PROMOTERS, INCLUDING UP TO [Y] EQUITY SHARES AGGREGATING UP TO [Y] MILLION BY RAJDIPIKUMAR GUPTA AND UP TO [Z] EQUITY SHARES AGGREGATING UP TO [Z] MILLION BY SANDIPKUMAR GUPTA ("OFFER FOR SALE"). THE OFFER SHALL CONSTITUTE UP TO [X] % OF THE FULLY DILUTED POST-OFFER PAID-UP EQUITY SHARE CAPITAL OF OUR COMPANY.

OUR COMPANY MAY IN CONSULTATION WITH THE BOOK RUNNING LEAD MANAGERS ("BRLMs"), CONSIDER A PRE-OFFER PLACEMENT OF AN AGGREGATE AMOUNT NOT EXCEEDING ₹ 1,000.00 MILLION ("PRE-IPO PLACEMENT"). THE PRE-IPO PLACEMENT, IF UNDERTAKEN, WILL BE AT A PRICE TO BE DECIDED BY OUR COMPANY IN CONSULTATION WITH THE BRLMs AND THE PRE-IPO PLACEMENT WILL BE UNDERTAKEN PRIOR TO FILING OF THE RED HERRING PROSPECTUS WITH THE ROC. IF THE PRE-IPO PLACEMENT IS UNDERTAKEN, THE AMOUNT RAISED FROM THE PRE-IPO PLACEMENT WILL BE REDUCED FROM THE OFFER. SUBJECT TO THE MINIMUM ISSUE SIZE CONSTITUTING AT LEAST 10% OF THE POST-OFFER PAID-UP EQUITY SHARE CAPITAL OF OUR COMPANY.

THE PRICE BAND WILL BE DECIDED BY OUR COMPANY AND THE SELLING SHAREHOLDERS, IN CONSULTATION WITH THE BRLMs AND THE MINIMUM BID LOT SIZE WILL BE DETERMINED BY OUR COMPANY IN CONSULTATION WITH THE BRLMs. AND WILL BE ADVERTISED IN ALL EDITIONS OF THE ENGLISH NATIONAL DAILY NEWSPAPER [1], ALL EDITIONS OF THE HINDI NATIONAL DAILY NEWSPAPER [2], AND MUMBAI EDITIONS OF THE MARATHI DAILY NEWSPAPER [3] (MARATHI BEING THE REGIONAL LANGUAGE OF MAHARASHTRA, WHERE OUR REGISTERED OFFICE IS LOCATED), EACH WITH WIDE CIRCULATION, AT LEAST TWO WORKING DAYS PRIOR TO THE BID/OFFER OPENING DATE IN ACCORDANCE WITH THE SECURITIES AND EXCHANGE BOARD OF INDIA (ISSUE OF CAPITAL AND DISCLOSURE REQUIREMENTS) REGULATIONS, 2018, AS AMENDED ("SEBI (ICDR REGULATIONS)") AND SHALL BE MADE AVAILABLE TO BESE LIMITED ("BESE") AND NATIONAL STOCK EXCHANGE OF INDIA LIMITED ("NSE"), AND TOGETHER WITH "BSE (STOCK EXCHANGES)" FOR THE PURPOSE OF UPLOADING ON THEIR RESPECTIVE WEBSITES.

In case any revision in the Price Band, the Bid Offer Period shall be extended for at least three additional Working Days after such revision of the Price Band; subject to the Bid Offer Period not exceeding 10 Working Days. In cases of force majeure, banking strike or similar circumstances, our Company may, for reasons to be recorded in writing, extend the Bid Offer Period for a minimum of three Working Days, subject to the Bid Offer Period not exceeding 10 Working Days. Any revision in the Price Band, and the revised Bid Offer Period, if applicable, shall be widely disseminated by notification to the Stock Exchanges by issuing a public notice and also by indicating the changes on the respective websites of the BRLMs and at the terminals of the Syndicate Members and by nomination of designated intermediaries and the Sponsor Bank.

The Offer is being made through the Book Building Process, in terms of Rule 192(b) of the Securities Contracts (Regulation) Rules, 1957, as amended ("SCRR") read with Regulation 31 of the SEBI (ICDR Regulations) and in compliance with Regulation 62) of the SEBI (ICDR Regulations), wherein at least 75% of the Offer shall be allotted on a proportionate basis to Qualified Institutional Buyers ("QIBs") the "QIB Portion", provided that our Company and the Selling Shareholders in consultation with the BRLMs may allocate up to 80% of the QIB Portion to Anchor Investor on a discretionary basis. (Anchor Investor Portion). One-third of the Anchor Investor Portion shall be available for allocation on a proportionate basis to Mutual Funds only and the remainder of the QIB Portion shall be available for allocation on a proportionate basis to all QIBs (other than Anchor Investors), including Mutual Funds, subject to valid bids being received or above the Offer Price. If at least 75% of the Offer cannot be allotted to QIBs, all the application monies will be refunded/ uncollected/ forfeited. Further, 10% of the Offer shall be available for allocation to Non-QIBs (including individual Bidders) in accordance with the SEBI (ICDR Regulations). Subject to valid bids being received from one or above the Offer Price. All potential Bidders (except Anchor Investors) are required to mandatorily utilize the application amount by booking Amount ("ASBA") process providing details of their respective ASBA accounts, and UPID (in case of RBI) as applicable, in which the corresponding Bid Amounts will be debited by the SCRRs or through the UPI mechanism, as applicable. Anchor Investors are not permitted to participate in the ASBA process. For details, see "Offer" on page 102 of the DRHP.

This public announcement is made in compliance with the provisions of Regulation 29(2) of the SEBI (ICDR Regulations) to inform the public that our Company is proposing, subject to applicable statutory and regulatory requirements, request of requisite approvals, market conditions and other considerations, an initial public offering of Equity Shares. Pursuant to Regulation 26(1) of the SEBI (ICDR Regulations), the DRHP filed with Securities and Exchange Board of India ("SEBI") shall be made available for inspection by the public at the offices of the DRHP at the offices of the Registrar of Companies and at the offices of the Registrar of Companies and at the offices of the Stock Exchanges i.e. NSE at [www.nseindia.com](http://www.nseindia.com) and BSE at [www.bseindia.com](http://www.bseindia.com) and the websites of the Book Running Lead Managers ("BRLMs"), i.e. ICICI Securities Limited, Axis Capital Limited, Edelweiss Financial Services Limited and IDBI Capital Markets & Securities Limited at [www.icicisecurities.com](http://www.icicisecurities.com), [www.axiscapital.com](http://www.axiscapital.com), [www.edelweissfi.com](http://www.edelweissfi.com) and [www.idbicapital.com](http://www.idbicapital.com), respectively. We invite the public to give comments on the DRHP filed with SEBI. The public are requested to send a copy of their comments to SEBI, the Company Secretary and Compliance Officer and/or the BRLMs at their respective addresses or before 5.00 pm on the 21<sup>st</sup> day from the date of filing of the DRHP and SEBI.

Investments in equity and equity-related securities involve a degree of risk and investors should not invest any funds in the Offer unless they can afford to take the risk of losing their entire investment. Investors are advised to read the risk factors carefully before taking an investment decision in the Offer. For taking an investment decision, investors must rely on their own examination of our Company and the Offer, including the risks involved. The Equity Shares in the Offer have not been recommended or approved by Securities and Exchange Board of India ("SEBI"). Nor does SEBI guarantee the accuracy or adequacy of any disclosure in this Draft Red Herring Prospectus. Specific attention of the investors is invited to "Risk Factors" on page 23 of the DRHP.

For details of the share capital and capital structure of the Company, see "Capital Structure" on page 71 of the DRHP. The signatories to the Memorandum of Association are Mr. Sandipkumar Gupta and Mr. Rajdikumar Gupta, who subscribed to 5,000 Equity Shares each as initial subscribers, or, in a transaction not subject to the registration of the securities Act and applicable state securities laws. Accordingly, the Equity Shares are only being offered and sold in the United States and only to persons reasonably believed to be "qualified institutional buyers" (as defined in Rule 144A under the Securities Act, "Rule 144A") in accordance with the exemption from registration requirements of the Securities Act provided by Rule 144A, and (ii) outside the United States in offshore transactions in reliance on Regulation S under the Securities Act and the applicable laws of the jurisdiction where those offers and sales are made. Prospective purchasers are hereby notified that the seller of the Equity Shares may be relying on the registration requirements of the Securities Act provided by Rule 144A. They are not to be public offering of the Equity Shares by the United States.

**BOOK RUNNING LEAD MANAGERS**

|   |   |   |  |
|---|---|---|--|
| <b>ICICI Securities</b><br>ICICI Securities Limited<br>ICI Centre, 11 <sup>th</sup> Floor, Marg<br>Chunabagh, Mumbai 400 029<br>Maharashtra, India<br>Tel: +91 22 2286 2400<br>Email: route.mobile@icicisecurities.com<br>Website: www.icicisecurities.com<br>Contact person: Payal Kulkarni / Rishi Tiwari | <b>AXIS CAPITAL</b><br>Axis Capital Limited<br>1st Floor, Axis House, C 2 Wadia International<br>Chunabagh, Mumbai 400 029<br>Maharashtra, India<br>Tel: +91 22 4325 2183<br>Email: route.mobile@axiscapital.com<br>Website: www.axiscapital.com<br>Contact person: Sagari Jatavani | <b>Edelweiss</b><br>Edelweiss Financial Services Limited<br>14th Floor, Edelweiss House<br>Old Fort Road, Kalyan,<br>Mumbai 400 025 Maharashtra, India<br>Tel: +91 22 4038 4400<br>Email: route.mobile@edelweissfi.com<br>Website: www.edelweissfi.com<br>Contact Person: Nishita Jomni / Yash Moad | <b>IDBI capital</b><br>IDBI Capital Markets & Securities Limited<br>6th Floor, IDBI Tower, WTC Complex,<br>Kankaria Park, Ahmedabad - 380 015,<br>Maharashtra, India<br>Tel: +91 22 2217 1700<br>Email: route.mobile@idbicapital.com<br>Website: www.idbicapital.com<br>Contact Person: Subodh Ganesh Sooraj Shastha |
|---|---|---|--|

**KARVY FINTECH**  
Karvy Fintech Private Limited  
Karvy Selenium Tower, Plot 31-32, Gachibowli, Financial District, Nanakramguda, Hyderabad 500 032, Telangana India. Tel: +91 40 6716 2222. Email: enw@kavykfintech.com  
Website: www.karvykfintech.com Contact Person: Neel / Murali Krishna

All capitalized terms used herein and not specifically defined shall have the same meaning as ascribed to them in the DRHP.

Place: Mumbai  
Date: October 1, 2019

**ROUTE MOBILE LIMITED**  
On behalf of Board of Directors  
Sd/-  
Company Secretary and Compliance Officer

**ROUTE MOBILE LIMITED** is proposing, subject to receipt of requisite approvals, market conditions and other considerations to make an initial public offering of Equity Shares and has filed the DRHP dated September 30, 2019 with SEBI (ICDR Regulations) and has made it available for inspection by the public at the offices of the DRHP at the offices of the Registrar of Companies and at the offices of the Registrar of Companies and at the offices of the Stock Exchanges i.e. NSE at [www.nseindia.com](http://www.nseindia.com) and BSE at [www.bseindia.com](http://www.bseindia.com) and the websites of the Book Running Lead Managers ("BRLMs"), i.e. ICICI Securities Limited, Axis Capital Limited, Edelweiss Financial Services Limited and IDBI Capital Markets & Securities Limited at [www.icicisecurities.com](http://www.icicisecurities.com), [www.axiscapital.com](http://www.axiscapital.com), [www.edelweissfi.com](http://www.edelweissfi.com) and [www.idbicapital.com](http://www.idbicapital.com), respectively. We invite the public to give comments on the DRHP filed with SEBI. The public are requested to send a copy of their comments to SEBI, the Company Secretary and Compliance Officer and/or the BRLMs at their respective addresses or before 5.00 pm on the 21<sup>st</sup> day from the date of filing of the DRHP and SEBI.

Investments in equity and equity-related securities involve a degree of risk and investors should not invest any funds in the Offer unless they can afford to take the risk of losing their entire investment. Investors are advised to read the risk factors carefully before taking an investment decision in the Offer. For taking an investment decision, investors must rely on their own examination of our Company and the Offer, including the risks involved. The Equity Shares in the Offer have not been recommended or approved by Securities and Exchange Board of India ("SEBI"). Nor does SEBI guarantee the accuracy or adequacy of any disclosure in this Draft Red Herring Prospectus. Specific attention of the investors is invited to "Risk Factors" on page 23 of the DRHP. Potential investors should note that investment in equity shares involves a high degree of risk and for details relating to the same, please refer to the DRHP including the section titled "Risk Factors" on page 23 of the DRHP. Potential investors should note that investment in equity shares involves a high degree of risk and for details relating to the same, please refer to the DRHP including the section titled "Risk Factors" on page 23 of the DRHP.

The Equity Shares have not been and will not be registered under the U.S. Securities Act of 1933, as amended (the "Securities Act") or any state securities laws in the United States and may not be offered or sold within the United States, except pursuant to the exemption from, or in a transaction not subject to, the registration requirements of the Securities Act and applicable state securities laws. Accordingly, the Equity Shares are only being offered and sold in the United States and only to persons reasonably believed to be "qualified institutional buyers" (as defined in Rule 144A under the Securities Act, "Rule 144A") in accordance with the exemption from registration requirements of the Securities Act provided by Rule 144A, and (ii) outside the United States in offshore transactions in reliance on Regulation S under the Securities Act and the applicable laws of the jurisdiction where those offers and sales are made. Prospective purchasers are hereby notified that the seller of the Equity Shares may be relying on the registration requirements of the Securities Act provided by Rule 144A. They are not to be public offering of the Equity Shares by the United States.

# 3ನೇ ದಿನದ ಪದಕ

ಶ್ರೀ ಭಾರತಕ್ಕೆ 18ನೇ ಚಿನ್ನ  
ನೇ ದಿನ ಎರಡು ಪದಕ



ಎಂದು ರಮಾನಂದ ತಿಳಿಸಿದರು. 1 ಮೀ. ಸ್ಕಾಂ  
ಬೋರ್ಡ್ ಚಿನ್ನ, 3 ಮೀ. ಸ್ಕಾಂ ಬೋರ್ಡ್ ಬೆಳ್ಳಿ  
ಪದಕ ರಮಾನಂದ ಗೆದ್ದಿದ್ದರು.

3 ಮೀ. ಸ್ಕಾಂ ಬೋರ್ಡ್ ಮಹಿಳಾ ವಿಭಾಗ  
ಗದಲ್ಲಿ ಭಾರತದ ಪಾಲಕ್ ತರ್ಮಾನ್ ಬೆಳ್ಳಿ ಪದಕ  
ಗೆದ್ದರು. ಪಾಲಕ್ 200.65 ಅಂಕ ಸಂಪಾದಿ  
ಸಿದ್ದು, ಇಂಡೋನೇಷ್ಯಾದ ಸುರೇಂದ್ರನ್ ನೂರ್  
ನೂಪ್ಪೆ ದಾ 206.10 ಅಂಕಗಳೊಂದಿಗೆ ಚಿನ್ನದ  
ಪದಕ ಗೆದ್ದರು. ಒಟ್ಟಾರೆ ಭಾರತ ತಂಡದ ಪದ  
ಕಗಳ ಸಂಖ್ಯೆ 62ಕೇಳಿತು. 18 ಚಿನ್ನ, 24 ಬೆಳ್ಳಿ  
ಪದಕ 20 ಕಂಚಿನ ಪದಕ ಒಳಗೊಂಡಿವೆ.

# ಸು ಚಾಲನೆ

**ಸಿಂಧುಗೆ ₹10 ಲಕ್ಷ  
ನಗದು ಪುರಸ್ಕಾರ**

ಇದೇ ವೇಳೆ ಯುವಜನ  
ಕ್ರೀಡಾ ಇಲಾಖೆಯಿಂದ ₹5  
ಲಕ್ಷ ಹಾಗೂ ದಸರಾ ಸಮಿತಿ  
ವತಿಯಿಂದ ₹5 ಲಕ್ಷ  
ಸೇರಿದಂತೆ ಒಟ್ಟು ₹10  
ಲಕ್ಷದ ನಗದು ಪುರಸ್ಕಾರವನ್ನು  
ಪಿ.ವಿ.ಸಿಂಧು ಅವರಿಗೆ ನೀಡಿ  
ಗೌರವಿಸಲಾಯಿತು.  
ಮುಖ್ಯಮಂತ್ರಿ ಬಿ.ಎಸ್.  
ಯಡಿಯೂರಪ್ಪ ಅವರು  
ಚೆಕ್ ಅನು ಹಸ್ತಾಂತರಿಸಿ  
ದರು. ಇದೇ ವೇಳೆ ಸಿಂಧು  
ಅವರ ತಂದೆ ರಮಣ  
ಹಾಗೂ ತಾಯಿ ಪಿ.ವಿಜಯ  
ಅವರನ್ನೂ ಮೈಸೂರು ವೇಟು  
ತೊಡಿಸಿ ಗೌರವಿಸಲಾಯಿತು.

# ನಡೆದ ಕುಸ್ತಿ

ದಸರಾ ನಾಡಕುಸ್ತಿ ಪಂದ್ಯಾವಳಿಯ ಇತಿ  
ದಾಖಲೆ ಬರೆಯುವಂತ ಕುಸ್ತಿ ಪಂದ್ಯಾವಳಿ  
ದಾವಣಗೆರೆಯ ಆನಂದ್ ಮತ್ತು  
ರೋಹಿತ್ ದಲಾಲ್ ನಡುವಿನ ಪಂದ್ಯ  
ಒಂದು ಗಂಟೆಗೂ ಹೆಚ್ಚು ಕಾಲ ನಡೆದು  
ಮೀಳಿತು. ಅಂತಿಮವಾಗಿ ಪಂದ್ಯ ಡ್ರಾಗೆ  
ನಿಂತಿತು. ಉಳಿದಂತೆ ಪಾಂಡವಪುರದ ಅಲ್ಲಾ  
ಬತ್ತು ಸಿಂಧುವಳಿಯ ರಿಮೋದ್ ನಡುವಿನ  
ರಿಮೋದ್ ಜಯಗಳಿಸಿದರು.

# ರೋಜರ್ ಬಿನ್ನಿ ಬಣದ ನಾಲ್ವರು ಸದಸ್ಯರು ಅವಿರೋಧ ಆಯ್ಕೆ



ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಬುನಾವಣೆಯ ಅಂತಿಮ ಅಭ್ಯರ್ಥಿಗಳ ಪಟ್ಟಿ ಮುಗಿಸುವಂತೆ ಪ್ರಕಟವಾಯಿತು. ಬ್ರಿಜೇಶ್ ಪಟೇಲ್ ಬೆಂಬಲಿತ ರೋಜರ್ ಬಿನ್ನಿ ಬಣ ಹಾಗೂ ಕ್ಯಾಪ್ಟನ್ ಎಂ.ಎಂ ಹರಿಶ್ ಬಣ ಬುನಾವಣಾ ಅಭ್ಯರ್ಥಿ ಸಜ್ಜಾಗಿವೆ. ಆ.3 ರಂದು ನಡೆಯಲಿರುವ ಬುನಾವಣೆ ಕದನ ಕುತೂಹಲ ಮೂಡಿಸಿದೆ. ವಲಯ ಮಟ್ಟದ ಸದಸ್ಯರಾಗಿ ರೋಜರ್ ಬಿನ್ನಿ ಬಣದಲ್ಲಿದ್ದ ಸುಧಾಕರ್ ರೈ, ಶಶಿದರ್ ಕೆ. ಅವಿನಾಶ್, ಅರುಣ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನೊಂದಂತೆ ಕೆಎಸ್ಸಿಎ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ವಿಜಾನಿ ಮತ್ತು ಮುಖ್ಯಸ್ಥರನ್ನು ಸ್ವೀಕರಿಸಲಾಗಿದೆ.

# ಟಿ20 ಸರಣಿ ಗೆದ್ದ ಭಾರತ

ಸೂರತ್: ದಕ್ಷಿಣ ಅಫ್ರಿಕಾ ವಿರುದ್ಧದ ಟಿ20 ಸರಣಿಯನ್ನು ಭಾರತ ವಿಸತಿಯು 2-0ಯಿಂದ ವಶಪಡಿಸಿದ್ದಾರೆ. 5 ಪಂದ್ಯಗಳಲ್ಲಿ ಕೊನೆಯ ಟಿ20 ಉಳಿದಿದ್ದು, ಭಾರತಸರಣಿ ಗೆದ್ದಿದೆ. ಮಂಗಳವಾರ 4ನೇ ಟಿ20 ಭಾರತ 51 ರನ್‌ನಿಂದ ಗೆದ್ದಿತು. ಮಳೆಯಿಂದ 3 ಓವರ್ ಕಡಿತವಾದ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 4 ವಿಕೆಟ್ ನಷ್ಟಕ್ಕೆ 140 ರನ್ ಪೇರಿಸಿತು. 141 ರನ್ ಗುರಿ ಚೆನ್ನಪ್ಪದ ಅಭ್ಯರ್ಥಿಗಳಿಂದ 17 ಓವರ್‌ನಲ್ಲಿ 7 ವಿಕೆಟ್‌ಗಳಿಗೆ 87 ರನ್ ಗಳಿಸಿತು. ಮೊದಲ ಟಿ20 ಭಾರತ ಗೆದ್ದಿತು. 2ನೇ ಹಾಗೂ 3ನೇ ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು. ಶುಕ್ರವಾರ 5ನೇ ಟಿ20 ನಡೆಯಲಿದೆ.

**ರೋಜರ್ ಬಿನ್ನಿ ಬಣದ ಮುಖ್ಯ ಒಳನಾಡು ಐಲನಾರಿಗ ಇಲಾಖೆ**  
ಕಾರ್ಯಾಚಾರ್ಯ ಅಧಿಕಾರದ ಕಛೇರಿ  
ನಂ. 01, ಕ್ಯಾಂಪ್ ದಿವ್ಯಾನ, ಎಸ್.ಜಿ.ಪಿ. ಆವರಣ, ಬೆಂಗಳೂರು  
ದೂ: 080-22255210 ಇಮೇಲ್: eebl1@kpcwd.gov.in, eebl1@yahoo.com

**ಸಂಖ್ಯೆ: ಕಪಾ/ಕಡಿ-1/ಎಇ-1/56/2019-20. ದಿನಾಂಕ: 27.09.2019**

**ಬೆಂಗಳೂರು ವಿಶೇಷ ಸೌಧ 2ನೇ ಮಹಡಿಲ್ಲಿ ರಾಕ್ ರೋಡ್‌ಗೆ ಫಾಲ್ಟ್ ಸೀಲಿಂಗ್, ಫಾಲ್ಟ್ ಕ್ಲೇರಿಂಗ್ ವಾಲ್ ಮತ್ತು ಪ್ಯಾನ್‌ಲಿಂಗ್ ಒದಗಿಸುವ ಕಾಮಗಾರಿಗಳಿಗೆ ಅರ್ಹ ಗುತ್ತಿಗೆದಾರರಿಂದ ಇ-ಪ್ರೋಕ್ಯೂರ್ಮೆಂಟ್ ಪ್ರೋಬ್‌ಲೆಟ್ ಮೂಲಕ (KW-1) ಪದ್ಧತಿಯಲ್ಲಿ ಬಿಡುಗಡೆಯನ್ನು ಆಹ್ವಾನಿಸಿದೆ. ಬಿಡುಗಡೆ ಮೊತ್ತ: ರೂ: 13.62 ಲಕ್ಷಗಳು. ಇ.ಎಂ.ಡಿ ಮೊತ್ತ ರೂ: 34,050/-.** ಕಾಮಗಾರಿಯನ್ನು ಪೂರ್ಣಗೊಳಿಸಲು ನಿಗದಿಗೊಳಿಸಿದ ಕಾಲಾವಧಿ: 2 ತಿಂಗಳು. ಬೆಂಚರ್ ಪ್ರೋಬ್‌ಲೆಟ್ ಬೆಲೆ: ಇ-ಪ್ರೋಕ್ಯೂರ್ಮೆಂಟ್ ನಲ್ಲಿರುವಂತೆ. ಗುತ್ತಿಗೆದಾರರಿಂದ ಬೆಂಚರ್‌ಗಾಗಿ ಅರ್ಜಿ ಸ್ವೀಕರಿಸಲು ಹಾಗೂ ಪಾಲಿ ಬಿಡುಗಡೆ ಫಾರಂಗಳನ್ನು ನೀಡಲು ನಿಗದಿ ಪಡಿಸಿರುವ ಅವಧಿ ಕೊನೆಯ ದಿನಾಂಕ: 28.10.2019 ರಂತೆ 04:00 ಗಂಟೆವರೆಗೆ. ಹೆಚ್ಚಿನ ವಿವರಗಳಿಗೆ ಇ-ಪ್ರೋಬ್‌ಲೆಟ್ ವಿಳಾಸ: <https://eproc.karnataka.gov.in> ಅಥವಾ ಈ ಕಛೇರಿಯಿಂದ ಕೆಲಸದ ವೇಳೆಯಲ್ಲಿ ಪಡೆಯಬಹುದು.

DIRPR-UbavMA/445/19-20

**ಬೆಂಗಳೂರು ವಿನ್ಯಾಸ ಸರದಾರರು ನಿಗಮ ನಿಯಮಿತ**  
(ಕರ್ನಾಟಕ ರಾಜ್ಯದ ಸ್ವಾಧೀನ ಒಳಪಟ್ಟಿದೆ)  
(CIN - U04010KA2002SGC030438)

**ಅಲ್ಪಾವಧಿ ಬೆಂಚರ್ ಪ್ರಕಟಣೆ**  
(ಇ-ಪ್ರೋಕ್ಯೂರ್ಮೆಂಟ್ ಮೂಲಕ)

ಬೆಂಚರ್ ಇವರು ವಿನ್ಯಾಸ ಮೂಲಕೋರ್ಡ್‌ಗಳಿಗೆ II ಕೆ.ಪಿ. ಹೆಚ್.ಬಿ. ಮಾರ್ಗದ ವಿನ್ಯಾಸ, 4 ಸ್ಟಾಲ್ ರೇಟಿಂಗ್‌ನಲ್ಲಿ 25 ಕೆ.ಪಿ.ಎ. ವಿತರಣಾ ಪರಿವರ್ತಕಗಳನ್ನು ಮತ್ತು 4 ವೈರುಗಳನ್ನು 3 ಫೇಸ್ ಎಲ್.ಬಿ. ಮಾರ್ಗದ ವಿನ್ಯಾಸಗಾಗಿ ಗಂಗಾ ಕಲ್ಯಾಣ ನೀರಾವರಿ ಪಂಚಾಣಿ ಯೋಜನೆಯಡಿ ಓಂಮೂರು, ಚಳ್ಳಕೆರೆ ಮತ್ತು ತಳಕು-ಮೊಳಕಾಲುಗಳು ಉಪ-ವಿಭಾಗ ಓಂಮೂರು ವಿಭಾಗದ ವಿಚಾರಣೆ ಸಂಖ್ಯೆ: ಎಸ್.ಇ.ಇ./ಇ.ಇ.ಎ./ಎಇ-1/19-20/61, 62 & 63, ದಿನಾಂಕ: 30-09-2019 ಬೆಂಚರ್‌ಗಳನ್ನು ಆಹ್ವಾನಿಸಿದ್ದಾರೆ.

ಬೆಂಚರ್ ಡಾಕ್ಯುಮೆಂಟ್‌ಗಳು ಲಭ್ಯವಿರುವ ದಿನಾಂಕ: 05-10-2019 ರಂದು ಸಂಜೆ 4:00 ಗಂಟೆಯವರೆಗೆ. ಬೆಂಚರ್ ಡಾಕ್ಯುಮೆಂಟ್‌ಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ: 16-10-2019 ರಂದು ಸಂಜೆ 4:00 ಗಂಟೆಯವರೆಗೆ. ಬೆಂಚರ್ ಡಾಕ್ಯುಮೆಂಟ್‌ಗಳನ್ನು ಕೆರೆಯುವ ದಿನಾಂಕ: 18-10-2019 ರಂದು ಬೆಳಿಗ್ಗೆ 11:00 ಗಂಟೆಗೆ. ಬೆಂಚರ್ ಡಾಕ್ಯುಮೆಂಟ್‌ಗಳನ್ನು ಇ-ಪ್ರೋಕ್ಯೂರ್ಮೆಂಟ್ ಮೂಲಕ: <https://www.eproc.karnataka.gov.in> ಮೂಲಕ ರೂಂನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇಚ್ಛೆಯುಳ್ಳ ಬೆಂಚರ್‌ದಾರರು ಇ-ಪ್ರೋಕ್ಯೂರ್ಮೆಂಟ್ ಮೂಲಕ ನಲ್ಲಿ ನೋಂದಾಯಿಸಿಕೊಳ್ಳುವ ಹೆಚ್ಚಿನ ವಿವರಗಳನ್ನು ಇ-ಪ್ರೋಕ್ಯೂರ್ಮೆಂಟ್ ಸಹಾಯವಾಣಿ: 080-25501216 ಮತ್ತು 080-25501227 ಕ್ಕೆ ಕರೆ ಮಾಡಿ ಸಹಾಯವನ್ನು ಪಡೆಯಬಹುದು.

ಸಹಿ/-  
ಬೆಂಚರ್ ಸಂಯೋಜಕರಾದ ಕೆ.ಎಂ.ಎಸ್. 1918 ಅಧೀಕ್ಷಕ ಅಧಿಕಾರದವರು (ಪಿ.),  
ವಿನ್ಯಾಸ ವಿಭಾಗ ಮುಖ್ಯಸ್ಥರಾದ ಡಾ. ಕೆ.ಎಸ್. ದತ್ತ, ದಾವಣಗೆರೆ, ಬೆಂಗಳೂರು.

**ನಗರಸಭಾ ಕಾರ್ಯಾಲಯ, ಕನಕಪುರ**  
ದಾಖಲಿಸಿದ ಬೆಲೆ - 562 117. ದೂರವಾರ್ತೆ: 080-27522428  
ಇ-ಮೇಲ್: kanakapura\_tmcc@yahoo.co.in

ನಂ. ಕನಕ/ಅಂ.ಸಾ-3/ಬಿ/04/2019-20 ದಿನಾಂಕ: 26.09.2019

**ಬೆಂಚರ್ ಪ್ರಕಟಣೆ**  
(ಬಿ.ಕೆ.ಇ-ಪ್ರೋಕ್ಯೂರ್ಮೆಂಟ್ ಮೂಲಕ ಮುಖಾಂತರ ಮಾತ್ರ)

2019-20ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿ ಶೇ. 24.10% ಮತ್ತು 2018-19ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿ ಶೇ. 7.25%ರ, 2018-19ನೇ ಸಾಲಿನ 14ನೇ ಹಣಕಾಸು ಬಜೆಟ್ ಬೇಸಿಕ್ ಗ್ರಾಂಟ್ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಲು ಇ-ಪ್ರೋಕ್ಯೂರ್ಮೆಂಟ್ ಮೂಲಕ ಸಂಬಂಧಪಟ್ಟ ಬೆಂಚರ್ ಡಾಕ್ಯುಮೆಂಟ್‌ನ ಷರತ್ತು ಹಾಗೂ ಸೂಚನೆಗಳನ್ನು ನೋಂದಾಯಿತ ಅರ್ಹ ಗುತ್ತಿಗೆದಾರರಿಂದ ಬೆಂಚರ್‌ಗಳನ್ನು ಆಹ್ವಾನಿಸಲಾಗಿದೆ.

(1) ಇಂಡೆಂಟ್ ನಂ. DMA/2019-20/OW/WORK-INDENT90956/CALL-2 ಅಂದಾಜು ಮೊತ್ತ ರೂ. 3.00 ಲಕ್ಷಗಳು, ಮೀಸಲಾತಿ-ಇತರ. (2) ಇಂಡೆಂಟ್ ನಂ. DMA/2019-20/OW/WORK-INDENT90905/CALL-2 ಅಂದಾಜು ಮೊತ್ತ ರೂ. 6.00 ಲಕ್ಷಗಳು, ಮೀಸಲಾತಿ-ಪ.ಪಂಚ. (3) ಇಂಡೆಂಟ್ ನಂ. DMA/2019-20/OW/WORK-INDENT95055 ಅಂದಾಜು ಮೊತ್ತ ರೂ. 3.00 ಲಕ್ಷಗಳು, ಮೀಸಲಾತಿ-ಇತರ.

ಮುಂಗಡ ಶೇವಣಿ ಹಣ ಹಾಗೂ ಬೆಂಚರ್ ಪ್ರಕ್ರಿಯೆ ಶುಲ್ಕಗಳನ್ನು ಸಹ ವಿನ್ಯಾಸಗಾರ ಮೂಲಕ ಪಾವತಿಸಬೇಕು. ದಿನಾಂಕದ ವಿವರಗಳು ಹಾಗೂ ಇತರ ಮಾಹಿತಿಗಳು ಕೆಳಕಂಡಂತಿವೆ. ಕಾಮಗಾರಿಯ ಅವಧಿ-3 ತಿಂಗಳು. ಬೆಂಚರ್ ದಾಖಲೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಕಾಲದ ದಿನಾಂಕ: 27.09.2019ರ 11:00 ಗಂಟೆಯ ನಂತರ, ಬೆಂಚರ್‌ಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 25.10.2019ರ 17:00 ಗಂಟೆಯವರೆಗೆ. ಬೆಂಚರ್‌ಗಳನ್ನು ಕೆರೆಯುವ ದಿನಾಂಕ: 28.10.2019ರ 11:00 ಗಂಟೆಗೆ. ಯಾವುದೇ ದಿನಾಂಕಗಳಲ್ಲಿನ ಮುಂದೂಡಿಕೆ ಮತ್ತು ತಿದ್ದುಪಡಿಸಿದ್ದಲ್ಲಿ ಇ-ಪ್ರೋಕ್ಯೂರ್ಮೆಂಟ್ ಮೂಲಕ ನಲ್ಲಿ ಮಾತ್ರ ಪ್ರಕಟಿಸಲಾಗುವುದು. ಯಾವುದೇ ವಾರ್ತಾ ಪತ್ರಿಕೆಗಳಲ್ಲಿ ಪ್ರಕಟಿಸಲಾಗುವುದಿಲ್ಲ.

ಸಹಿ/-  
ಪಿ.ಎಂ.ವಾಣಿಯನ್/222/ಯೆಚ್/2019-20 ಹೆಚ್.ಎಂ.ಕುಮಾರ್, ನಗರಸಭೆ, ಕನಕಪುರ

**WIPRO LIMITED**  
Registered Office: Doddakannelli,  
Sarjapur Road, Bengaluru - 560 035.  
Tel: +91-80-2844 0011  
Fax: +91-80-2844 0054  
CIN: L32102KA1945PLC020800  
Email: corp-secretarial@wipro.com  
Website: www.wipro.com

**NOTICE**

Pursuant to Regulation 29(1) of the SEBI (Listing Obligations and Disclosure Requirements) Regulations, 2015, this is to inform that the meeting of the Board of Directors will be held over October 14-15, 2019 to consider and approve, inter alia:

- the condensed audited standalone and consolidated financial results of the Company under IndAS for the quarter and half year ended September 30, 2019,
- the condensed audited consolidated financial results of the Company under IFRS for the quarter and half year ended September 30, 2019

The financial results would be finally approved by the Board of Directors on the evening of October 15, 2019. We further inform that the trading window for dealing in the securities of the Company has been closed from September 16, 2019 till the closing hours of October 17, 2019.

By Order of the Board  
For **WIPRO LIMITED**  
M Sanaula Khan  
Company Secretary

Date: October 1, 2019  
Place: Bengaluru